



ಬೀಸಿಲೆಗೆ ಕಾಯುತ್ತಿರುವ ತೊಯುನ್ನ ಮೊಹ್ವೆಯಾದ ಚಿಟ್ಟೆ.

(೬ನೇ ಪ್ರಾಟದಿಂದ)

ಮಳೆ ಒಂದು ಎಲೆಗಳು ಚಿಗುರಿದೊಡನೆ ಮೊಟ್ಟೆಯಿಂದ ಹೊರಬರುವ ಕಂಳಿ ಹಾಗಳಿಗೆ ಅಹಾರ ಸಿಗಲೆಂದು ಮುಂಗಾರಿನ ಸಮಯಕ್ಕೆ ಸರಿಯಾಗಿ ಚಿಟ್ಟೆಗಳು ಮೊಟ್ಟೆ ಇಡುತ್ತವೆ ಜೀವ ಸಂಕುಲದ ಅಹಾರ ಸರಪಣೆಯಲ್ಲಿ ಈ ಹಾಗಳನ್ನೂ, ಜೀಡಗಳನ್ನೂ ಕೂಡ ಇನ್ನಿತರ ಜೀವಿಗಳಿಗೆ ಅಹಾರವಾಗುತ್ತಲೇ ತಮ್ಮ ಸಂತತಿಯನ್ನು ಮುಂದುವರೆಸುವ ಸಾಹಸ ಪ್ರಧಾನ ಜೀವನ ಕ್ರಮವನ್ನು ನಡೆಸುತ್ತವೆ.

ಹಸಿರು ಗರಿಕೆ, ಚಿಗುರಿದ ಎಲೆ ಹಾಗೂ ಇಬ್ಬನಿ ಹರಡಿದ ಹಾಗಳ ಮೇಲೆ ಈ ಪ್ರಾಟ ಕೆಟಗಳನ್ನು ನೋಡುವುದು, ಹೋಟೋ ಕ್ಲಿಕ್ಕಿಸುವುದು ಮುದ್ರಿಸುವುದು ನೀಡುವ ಕೆಲಸವೇ ಸರಿ.

ಒಸವನಹುಳು, ಶಂಖಿದಹುಳು, ತರತರಹದ ಚಿಟ್ಟೆಗಳು, ಕೆಟಗಳು, ದುಂಬಿಗಳು, ಜೀಡಗಳು ತೊಯು ಮಳೆಯಲ್ಲಿ ಚಿಗುರು ಹಸಿರಿನ ನಡುವೆ ಕಾಣಿಸಿರುತ್ತವೆ. ಆಗಸದಲ್ಲಿ ಸೂರ್ಯನಿರದೆ ಬೆಳಗಿನ ಸಮಯದಲ್ಲಿ ಮೋಡ ಆವರಿಸಿದ ಮುಂಗಾರಿನ ದಿನಗಳಲ್ಲಿ ಈ ಕೆಟ ಪ್ರಪಂಚವನ್ನು ನೋಡುವುದೇ ಒಂದು ಅದ್ವೃತ ಅನುಭವ. ಕಟ್ಟಿಗೆ ಹಾಗೂ ಮನಕ್ಕೆ ಮುದ್ರಿಸಿದ ಜೀವನ ಚಿತ್ರಗಳಿವು. ಮಳೆಗಾಲದ ಬೆಳಗಿನ ಜಾವದ ಕೆಟಲೋಕದ ಕೌತುಕಗಳನ್ನು ನೋಡಿಯೇ ಅನುಭವಿಸಬೇಕು.



ಮೊಟ್ಟೆಗಳನ್ನು ಕಾಪಾಡಲು ಹಂಪಣಸ್ತಿ ರುವ ಜೀಡ ಮತ್ತು ಕಂಬಳಿಹುಳು.

ದೂರ ದಿಗಂತದೆಡೆಗೆ ದೃಷ್ಟಿಯಿಂದ ರುವ ಕಡ್ಡಿ ಹುಳು.

